

ಜೀವಸೇಲೆಯಂತೆಯೂ ಅಂತರ್ಜಾಲದಂತೆಯೂ ಒಬಗಿಬುಕ್ಕಿದ್ದರು. ಈಗಿನ ಪಾಡು ನೋಡಿ: ಹಾಳುರಿನಂತೆ ಕಾಣಿಸುತ್ತಿರುವ ಚತ್ತೆಲ್ಲದ್ದುಮದಲ್ಲಿ ರಾಜಕುಮಾರನಿಲ್ಲ. ನೇರವಿಗೆ ಧಾರ್ಮಿಕ ಅಭಿಮಾನಿ ದೇವರುಗಳೂ ಕಾಣಿಸುತ್ತಿಲ್ಲ.

ಕನ್ನಡ ಚಿತ್ರರಂಗ ತನ್ನ ಈವರೆಗಿನ ಬಿಕ್ಕಟ್ಟುಗಳಿಂದ ಪಾರಾಗಿ ಬರುವಲ್ಲಿ ಪ್ರೇಕ್ಷಕ ಮಹಾತಯನ್ನು ಪ್ರಮುಖ ಪಾತ್ರ. ಆ ಅಭಿಮಾನಿ ಈಗ ಬೆನ್ನುತ್ತಿರುಗಿದ್ದಾನೆ. ಕಾನೆರ್ಯಾಗಿದ್ದಾನೆ ಎನ್ನುವ ಅನುಮಾನವೂ ಇದೆ. ಬಹುಶಃ ಕನ್ನಡ ಚತ್ತೆಲ್ಲದ್ದು ಪ್ರೇಕ್ಷಕರ ವಿಶ್ವಾಸವನ್ನು ಈ ಮಟ್ಟಿಗೆ ಹಿಂದೆಂದೂ ಕಲೆಮಕೊಂಡಿರಲಿಲ್ಲ. ಆ ಕಾರಣದಿಂದಲೇ ಕನ್ನಡ ಚಿತ್ರರಂಗದ ಇಂದಿನ ಬಿಕ್ಕಟ್ಟನ್ನು ಹಿಂದಿನ ಇಕ್ಕಟ್ಟಗಳಂತೆ ನೋಡುವುದು ಸಾಧ್ಯವಿಲ್ಲ.

ಅಭಿಮಾನದ ಆ ದಿನಗಳು...

ಕನ್ನಡ ಸಿನಿಮಾದ ಬಗೆಗಿನ ಪ್ರೇಕ್ಷಕರ ಅಭಿಮಾನ ಇದ್ದಕ್ಕಿದ್ದಂತೆ ರಾಪುಗೋಂಡಿದ್ದಲ್ಲ. ಆ ಅಭಿಮಾನ ವೋದಲ ಬಾರಿಗೆ ಸ್ವಷ್ಟವಾಗಿ ವ್ಯಕ್ತವಾದುದು ಅರವತ್ತರ ದಶಕದಲ್ಲಿ. ಡಬ್ಬಿಂಗ್ ಸಿನಿಮಾಗಳಿಂದಾಗಿ ಕನ್ನಡ ಚಿತ್ರರಂಗದ ತಳಪಾಯ ಅಲುಗಾಡತೋಡಿದ್ದ ಸಂದರ್ಭವದು. ಕನ್ನಡ ಚಿತ್ರರಂಗವೇ ಕಲ್ಲಿಕೊಟ್ಟ ಡಬ್ಬಿಂಗ್ ತಂತ್ರಜ್ಞಾನವನ್ನು ಬಳಸಿಕೊಂಡ ತೆಲುಗು ತಮಿಳು ಸಿನಿಮಾಗಳು ಕನ್ನಡದ ಮಾತುಗಳನ್ನು ಅಂಟಿಕೊಂಡು ಕನಾಂಟಕದಲ್ಲಿ ಭರ್ಚರಿಯಶಸ್ತು ಕಾಣುತ್ತಿದ್ದ ದಿನಗಳವು. ಡಬ್ಬಿಂಗ್ ಸಿನಿಮಾಗಳ ಭರಾಟೆ ವ್ಯಾಪರಮಟ್ಟಿಗೆಂದರೆ, ಕನ್ನಡ ಸಿನಿಮಾ ನಿರ್ಮಾಣವೇ ನಿಂತುಹೋಗಿ, ಕಲಾವಿದರಿಗೆ ಕೆಲಸ ಸಿಗದೆ ಉಟಕ್ಕು ಕವ್ವ ಎನ್ನುವ ಸಂದರ್ಭ

ಸೃಷ್ಟಿಯಾಗಿತೋಡಿತ್ತು. ಅಂಥ ಸಂಕಷ್ಟದ ಸಂದರ್ಭದಲ್ಲಿ ಕನ್ನಡ ಸಿನಿಮಾದ ಹೈದರಾಬಾದು ಹಿಡಿದಿದ್ದು 'ಕನ್ನಡ ಚಳವಳಿ.'

ಕನ್ನಡ ಸಿನಿಮಾಕ್ಕೆ ಎದುರಾದ ಸಂಕಷ್ಟವನ್ನು ಕನ್ನಡಕ್ಕೆದುರಾದ ಕುತ್ತೆಂದು ಬಗೆದ ಕನ್ನಡ ಚಳವಳಿಕಾರರು ಡಬ್ಬಿಂಗ್ ವಿರೋಧ ಅಂದೋಲನ ಆರಂಭಿಸಿದರು. ಆ ಚಳವಳಿಗೆ ಅ.ನ. ಕೃಷ್ಣ ರಾವ್, ಮ. ರಾಮಮೂರ್ತಿ ಅವರ ಒತ್ತಾಸೆಯೂ ದೊರೆಯಿತು. ರಾಜ್ಯಕುಮಾರ್ ನೇತ್ಯತ್ವದಲ್ಲಿ ಕನ್ನಡ ಚಿತ್ರರಂಗವೂ ಡಬ್ಬಿಂಗ್ ವಿರುದ್ಧ ಧನಿಯೆತ್ತಿತು. ಇದರ ಫಲವಾಗಿ ಅಫೋಟೆ ಡಬ್ಬಿಂಗ್ ವಿರೋಧ ನಿಲುವು ಜಾರಿಗೊಂಡು ಕನ್ನಡ ಚಿತ್ರರಂಗ ನಿಟ್ಟಿರುವಿದುವಂತಾಯಿತು.

ಡಬ್ಬಿಂಗ್ ಸಿನಿಮಾಗಳು ತೆರೆಕಾಳಿವುದನ್ನು ನಿಲ್ಲಿಸಿದ ಮಾತ್ರಕ್ಕೆ ಕನ್ನಡ ಚಿತ್ರರಂಗ ಚೇತರಿಸಿಕೊಳ್ಳಲಿಲ್ಲ. ಡಬ್ಬಿಂಗ್ ಚಳವಳಿ ಸಂದರ್ಭದಲ್ಲಿ ತನಗೆ ಸಿಕ್ಕ ಜನರಿಂಬಲದಿಂದ ಉತ್ತೇಜಿತಗೊಂಡು, ಆ ಅಭಿಮಾನವನ್ನು ಉತ್ತಿಸಿಕೊಳ್ಳುವ ನಿತ್ಯನಲ್ಲಿ ಒಳ್ಳೆಯ ಸಿನಿಮಾಗಳನ್ನು ಚತ್ತೆಲ್ಲದ್ದು ರೂಢಿಸುತ್ತಾಗಿತ್ತು. ಸಾಹಿತ್ಯ ಮತ್ತು ಸಿನಿಮಾದ ನಡುವೆ ಸಂಬಂಧ ಗಾಢವಾಗಿ, ಕಥೆ-ಕಥೆ-ಕಾದಂಬರಿಗಳು ಸಿನಿಮಾಗಳಲ್ಲಿ ಬಳಸಿಯಾಗುವುದಿಗೆದ್ದವು. ಇದರಿಂದಾಗಿ, ಕನ್ನಡ ಸಿನಿಮಾ ಕನ್ನಡಿಗರ ಭಾವಕೋಶದ ಭಾಗ ಎನ್ನುವಂತಹ ಜನಾಭಿಪ್ರಾಯ ರಾಪುಗೋಳುತ್ತೊಡಿತ್ತು.

ಸಿನಿಮಾ ಚಂಡಪರಿಕೆಗಳು ನಿಂತುಹೋಗಿದ್ದ ರಿಂದಾಗಿ ಅಂದಿನ ಶ್ವಾತ ಕಲಾವಿದರು ಗುಂಪು ಕಟ್ಟಿಕೊಂಡು ನಾಟಕಗಳಲ್ಲಿ ಅಭಿನಯಿಸುತ್ತಾಗಿದ್ದರು. ನಾಟಕಗಳಲ್ಲಿ ಗಳಿಸಿ ಉಳಿದ ಹಣವನ್ನು ಚಲನಚಿತ್ರವೋಂದರ ನಿರ್ಮಾಣಕ್ಕೆ ಬಂಡವಾಳವಾಯಿತು. ಕನ್ನಡ ಚಲನಚಿತ್ರ ಕಲಾವಿದರ ಸಂಘದ ಹೆಸರಿನಲ್ಲಿ, ರಾಜಕುಮಾರ್, ಜೀ.ವಿ. ಅಯ್ಯರ್, ಜೀ.ವೆನ್. ಬಾಲಕೃಷ್ಣ ಹಾಗೂ ನರಸಿಂಹರಾಜು ನಿರ್ಮಿಸಿದ್ದ ಆ ಚಿತ್ರವೇ 'ರಣಧಿರ ಕಂರೀರವ' (1960). ಕಂರೀರವನ ಪಾತ್ರದಲ್ಲಿ ರಾಜಕುಮಾರ್ ನಟಿಸಿದ್ದ, ಎನ್.ಸಿ. ರಾಜನ್ ನಿರ್ದೇಶಿಸಿದ್ದ ಆ ಚಿತ್ರ ಒಳ್ಳೆಯ ಆರಂಭವನ್ನೇನೂ ಪಡೆಯಲಿಲ್ಲ. ವಾಟಾಳ್ ನಾಗರಾಜ್‌ರಂಧ ಕನ್ನಡ ಚಳವಳಿಗಾರರು ಕೆಂಪೆಗೊಡ ರಸ್ತೆಯಲ್ಲಿ ನಿಂತು, 'ಒಳ್ಳೆಯ ಕನ್ನಡ ಸಿನಿಮಾ ಬಂದಿದೆ. ದಯವಿಟ್ಟು ಸಿನಿಮಾ ನೋಡಿ ಎಂದು ಪ್ರಜಾರ ಮಾಡುತ್ತಿದ್ದರಂತೆ.'

ಅರವತ್ತರ ದಶಕದ ಮಧ್ಯದಲ್ಲಿ ತೆರೆಕಂಡ ಎನ್. ಲಕ್ಷ್ಮಿನಾರಾಯಣ್-ರ 'ನಾಂದಿ' (1964) ಸಿನಿಮಾ ಆರಂಭಿಸಿದ 'ಹೊಸ ಅಲೆ'ಯ ಚಲನೆ ಸ್ವಷ್ಟರೂಪ ಪಡೆದುಕೊಂಡಿದ್ದು ಕನ್ನಡಕ್ಕೆ ಮೊದಲ ಸ್ಕೂಲಮಲದ ರಾಷ್ಟ್ರೀಯ ಪುರಸ್ಕಾರ ತಂದುಕೊಟ್ಟ ಪಟ್ಟಬಿರಾವು ರೆಡ್ಡಿ ನಿರ್ದೇಶನದ 'ಸಂಸ್ಥಾರ' (1970) ಚಿತ್ರದ ಮೂಲಕ. ಎಪ್ಪತ್ತು ದಶಕದಲ್ಲಿಂತೂ ಹೊಸ ಅಲೆಯ ಕನ್ನಡ ಸಿನಿಮಾಗಳು ನಾಡಿನ ಗಡಿ ದಾಟ ಭಾರತೀಯ ಚಿತ್ರರಸಿಕರ ಗಮನಸೆಳಿದ್ದವು. ಬಿ.ವಿ. ಕಾರಂತ,



ಆ ದಿನಗಳು: ಹಬ್ಬದ ಸಂಭೂತ ಉಂಟು ಮಾಡುತ್ತಿದ್ದ ರಾಜ್ಯ ಸಿನಿಮಾಗಳು ಹಾಗೂ 'ಅಲಂಕಾರ್' ಚಿತ್ರಮಂದಿರ ಕೆಡಮಪ್ಪದರ ಏರುದ್ದ ಜನರ ಪ್ರತಿಭಟನೆ

